



ಪಾಕ್ಟಿ ಕ

ಪ್ರಾಂಶವ

ರಾಷ್ಟ್ರೀಯ ಜಾಗರಣ ಪತ್ರಿಕೆ



ಅನ್ನಂ ನ ನಿಂದ್ಯಾತ್ ತದ್ ಪ್ರತಮ್
ಅನ್ನಂ ನ ಪರಿಚ್ಛೇತ ತದ್ ಪ್ರತಮ್
ಅನ್ನಂ ಬಹುಕರ್ಷಿತ ತದ್ ಪ್ರತಮ್

ಆಹಾರವನ್ನು ನಿಂದಿಸಬಾರದು, ಆಹಾರವನ್ನು ನಿರಾಕರಿಸಬಾರದು. ಆಹಾರವನ್ನು ಬಹುವಾಗಿ ಉತ್ಪಾದಿಸಬೇಕು ಎನ್ನುವುದು ತೃಪ್ತಿಯ ಉಪನಿಷತ್ತಿನ ಭೃಗುವಲ್ಲಿಯಲ್ಲಿ ಬರುವ ವಾಕ್ಯ. ನಮ್ಮ ಪೂರ್ವಿಕರು ಆಹಾರಕ್ಕೆ ನೀಡುತ್ತಿದ್ದ ಗೌರವ ಈ ಉಕ್ತಿಗಳಿಂದ ತಿಳಿಯುತ್ತಿದೆ. ಅಕ್ಟೋಬರ್ 16 ಅನ್ನದ ಮಹತ್ವವನ್ನು ಸಾರುವ ವಿಶ್ವ ಆಹಾರ ದಿವಸ.

ಸಂಪುಟ : 40 ಸಂಚಿಕೆ : 5 ವಿಳಂಬಿ - ಅಶ್ವಯುಜ ಕಲಿಯುಗಾಬ್ದ 5120 15-10-2018 ತ್ರೈವಾರ್ಷಿಕ : ರೂ. 150.00 ಬಿಡಿ ಪ್ರತಿ : ರೂ. 3.00 ಪುಟಗಳು :

ಹಿಂದು ವಿಚಾರದ ಪ್ರಬಲ ಪ್ರತಿಪಾದಕ ಮಹಾತ್ಮ ಗಾಂಧಿ

ಯಾವುದೇ ಒಂದು ಸಮಾಜದ ಅಂತಃಶಕ್ತಿಯಿಂದಲೇ ಸಮಾಜ, ದೇಶ ಗತಿಶೀಲವಾಗಿರುತ್ತದೆ ಹಾಗೂ ಆ ಅಂತಃಶಕ್ತಿಯೇ ವ್ಯಕ್ತಿಯ ರೂಪದಲ್ಲಿ ಹೊರಹೊಮ್ಮುತ್ತದೆ. ಆ ಕಾರಣದಿಂದಲೇ ಕಾಲಕಾಲಕ್ಕೆ ರಾಮ, ಕೃಷ್ಣ, ಬುದ್ಧ, ಮಹಾವೀರ, ಶಂಕರ, ವಿವೇಕಾನಂದರಂತಹ ಮಹಾಪುರುಷರು ಜನ್ಮ ತಳೆದು ಈ ದೇಶದಲ್ಲಿ ಹೊಸ ಚಿಂತನೆಯನ್ನು ಹರಿಸಿದ್ದಾರೆ. 19 ರಿಂದ 20ನೇ ಶತಮಾನದ ಕಾಲಘಟ್ಟದಲ್ಲಿ ನಮ್ಮ ದೇಶ ದಾಸ್ಯದಲ್ಲಿ ಕಾರಣ ಸ್ವಾತಂತ್ರ್ಯ, ಹಿಂದೂ ಸಮಾಜದ ಸುಧಾರಣೆ ಹಾಗೂ ಭವಿಷ್ಯದ ಭಾರತದ ಬಗ್ಗೆ ಹಲವಾರು ಮಹಾಪುರುಷರು ಚಿಂತಿಸಿದ್ದಾರೆ, ಅದಕ್ಕಾಗಿ ಶ್ರಮಿಸಿದ್ದಾರೆ. ಅದರಲ್ಲಿ ಮಹಾತ್ಮ ಗಾಂಧಿಯವರು ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಮಹಾತ್ಮ ಗಾಂಧಿಯವರ 150ನೇ ಜನ್ಮವರ್ಷಚರಣೆಯ ಈ ಸಂದರ್ಭದಲ್ಲಿ ಅವರ ಕೆಲವು ವಿಚಾರಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನ ಇದು.

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮಹಾತ್ಮ ಗಾಂಧಿಯವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗಿನ ಪ್ರಮುಖ ರಾಜಕೀಯ ಮುತ್ಸದ್ದಿಯಾಗಿದ್ದ ಗೋಪಾಲಕೃಷ್ಣ ಗೋಖಲೆಯವರ ಮಾರ್ಗದರ್ಶನ ಪಡೆಯುತ್ತಾರೆ. "Spiritualize Politics" ಅಂದರೆ ರಾಜಕಾರಣದಲ್ಲಿ ಆಧ್ಯಾತ್ಮವನ್ನು ತರಬೇಕು ಎಂದು ಗೋಖಲೆಯವರು ಗಾಂಧಿಯವರಿಗೆ ಹೇಳುತ್ತಾರೆ. ಮಹಾತ್ಮ ಗಾಂಧೀಜಿಯವರು ಅದನ್ನು ಸ್ವೀಕರಿಸಿಯೇ, ಭಗವದ್ಗೀತೆಯನ್ನು ಅಧ್ಯಯನ ಮಾಡಿ ಭಾಷ್ಯವೊಂದನ್ನು ಬರೆದು 'ಅನಾಸಕ್ತಿ ಯೋಗ' ಎಂದು ಹೆಸರಿಸುತ್ತಾರೆ. ಭಗವದ್ಗೀತೆ, ಈಶಾವಾಸ್ಯೆ ಉಪನಿಷತ್ತುಗಳಿಂದ ಬಹುವಾಗಿ ಪ್ರೇರಿತರಾದ ಗಾಂಧೀಜಿ ತಮ್ಮ ಲೇಖನ, ಭಾಷಣಗಳಲ್ಲಿ ಅದನ್ನು ಸದಾ ಪ್ರಸ್ತಾಪಿಸುತ್ತಿದ್ದರು. ತಮ್ಮ ಆಶ್ರಮದಲ್ಲಿ ಅದರ ಸಾರವನ್ನು ಸೇವಾವ್ರತಿಗಳಿಗೆ ಬೋಧಿಸಲಾಗುತ್ತಿತ್ತು. ಹಾಗಾಗಿಯೇ ಅವರೊಬ್ಬ ಶ್ರದ್ಧಾವಂತ, ಪ್ರಜ್ಞಾವಂತ ಹಿಂದುವಾಗಿದ್ದರು ಎಂದು ಖಚಿತವಾಗಿ ಹೇಳಬಹುದು.

ಅವರ ವಿಚಾರಗಳೆಲ್ಲವೂ ಹಿಂದೂ ಧರ್ಮದ ಆಧಾರದ ಮೇಲೆಯೇ ಇದ್ದವು. ಶ್ರದ್ಧೆ, ಅಹಿಂಸೆ, ಭಗವಂತ, ಪ್ರಾರ್ಥನೆ, ಧರ್ಮ, ಆಧ್ಯಾತ್ಮ ಮುಂತಾದ ವಿಷಯಗಳನ್ನಾಧರಿಸಿ ಅವರ ರಾಜಕೀಯ ಭಾಷಣಗಳೂ ರೂಪುಗೊಳ್ಳುತ್ತಿದ್ದವು. ಗಾಂಧೀಜಿ ಸೇರಿದಂತೆ ವಿವೇಕಾನಂದ, ಅರವಿಂದ, ಆರೆಸ್ಸೆಸ್ ಸ್ಥಾಪಕರಾದ ಡಾಕ್ಟರ್ ಹೆಡಗೇವಾರ್, ಗುರೂಜಿ ಗೋಖಲರ್, ಪಂಡಿತ್ ದೀನದಯಾಳ್ ಉಪಾಧ್ಯಾಯರ ಚಿಂತನೆಗಳನ್ನು ಗಮನಿಸಿದರೆ ಅವೆಲ್ಲವೂ ಒಂದೇ ವಿಚಾರವನ್ನು ಹೇಳುತ್ತಿವೆ ಎಂದು ಅನ್ನಿಸದೇ ಇರದು. ಅದಕ್ಕೆ ಕಾರಣವೂ ಸ್ಪಷ್ಟ. ಆ ಎಲ್ಲಾ ಚಿಂತನೆಗಳೂ ಸಾವಿರಾರು ವರ್ಷಗಳಿಂದ ಬೆಳೆದು ಬಂದ ಹಿಂದೂ ಧರ್ಮದ ಚಿಂತನೆಗಳೇ. ಆದ್ದರಿಂದಲೇ ಗಾಂಧಿಯವರ ವಿಚಾರಗಳಾಗಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರಗಳಾಗಲಿ ಎಲ್ಲೂ ಸಮಾನಾಂತರ ಎಂದು ಯಾರಿಗೂ ಅನ್ನಿಸುವುದಿಲ್ಲ. ಅವುಗಳ ದಿಕ್ಕು ಒಂದೇ. ಅದು ಸಮಸ್ತ ಮಾನವಕುಲದ ಏಳಿಗೆಯ ಬಗೆಗಿನ ಚಿಂತನೆ. ಅಷ್ಟೇಕೆ ಸಮಸ್ತ ಜೀವಸಂಕುಲಕ್ಕೆ ನಮ್ಮದಿ, ಶಾಂತಿ ನೀಡುವ ವಿಚಾರಪ್ರವಾಹ ಅದು.

ಸತ್ಯಾಗ್ರಹವೆಂದರೆ ಸತ್ಯ, ಸತ್ತ್ವ, ತ್ಯಾಗಗಳ ಸಮ್ಮಿಲನ. ಅಂತಹ ಸತ್ಯಾಗ್ರಹದ ರೂಪಾರಿಯಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ಯಾಗ್ರಹದ ಮೂಲಕ ಜನರನ್ನು ಬೆಸೆದು, ಯುವಜನರನ್ನು ಪ್ರೇರೇಪಿಸಿದ



ಯಶಸ್ಸು, ಶ್ರೇಯಸ್ಸು ಗಾಂಧೀಜಿಯವರಿಗೆ ಸಲ್ಲುತ್ತದೆ. ಗ್ರಾಮರಾಜ್ಯ, ರಾಮರಾಜ್ಯ, ಸ್ವದೇಶೀ ವಸ್ತುಗಳ ಬಳಕೆ, ಪ್ರಕೃತಿ ಹಾಗೂ ಪರಿಸರ ಕಾಳಜಿ ಮುಂತಾದ ಉತ್ಕೃಷ್ಟ ಚಿಂತನೆಗಳನ್ನೊಳಗೊಂಡ ಅವರ ತತ್ತ್ವವನ್ನು ಲಕ್ಷಾಂತರ ಜನರು ಅನುಸರಿಸುವಂತೆ ಮಾಡಿದ್ದು ಸಾಮಾನ್ಯ ಕೆಲಸವೇನಲ್ಲ.

ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ

ಸತ್ಯಾಗ್ರಹ ಹಾಗೂ ಸರ್ವೋದಯ ಮಹಾತ್ಮ ಗಾಂಧಿಯವರ ಎರಡು ಪ್ರಬಲ ಚಿಂತನೆಗಳು. ಯುವಕರನ್ನು, ದೇಶದ ಸಹೋದರ ಸಹೋದರಿಯರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಜೋಡಿಸಿದ ಗಾಂಧೀಜಿ, ಸತ್ಯಾಗ್ರಹ ಮತ್ತು ಸ್ವಾತಂತ್ರ್ಯ ಹೋರಾಟದ ನಡುವೆಯೂ

ಸ್ವದೇಶಿ ಚಿಂತನೆ, ಧರ್ಮಾಧರಿತ ಜೀವನ ಪದ್ಧತಿ ಮುಂತಾದ ವಿಷಯಗಳಲ್ಲಿ ಜನರ ಜೊತೆ ಸಂವಹನ ನಡೆಸಿ ಜನರ ಜೀವನದಲ್ಲಿ ಈ ವಿಚಾರಗಳು ಆಚರಣೆಗೆ ಬರುವಂತೆ ಪ್ರೇರಣೆ ನೀಡಿದರು. ಅಷ್ಟೇ ಅಲ್ಲ, ಅದರ ಜೊತೆಜೊತೆಗೇ ಇನ್ನಷ್ಟು ಮತ್ತಷ್ಟು ಜನರು ದೇಶದ ಕಾರ್ಯದಲ್ಲಿ ತೊಡಗುವಂತೆ ಮಾಡಿದರು.



ಸಮಾಜಕ್ಕಿಂತ ವ್ಯಕ್ತಿಯೇ ಪ್ರಮುಖ ಎಂದು ನಂಬಿರುವ ಪಾಶ್ಚಾತ್ಯ ಸಂಸ್ಕೃತಿಗಿಂತ ವ್ಯಕ್ತಿ ಹಾಗೂ ಸಮಾಜ ಎರಡರ ಉನ್ನತಿ ದೇಶಕ್ಕೆ ಪೂರಕ ಎಂದು ನಂಬಿದ್ದವರು ಮಹಾತ್ಮ ಗಾಂಧೀಜಿ. ಹಿಂದೂ ಧರ್ಮದ ಸರ್ವೇ ಭವಂತು ಸುಖಿನಃ ಎಂಬ ಮಾತೂ ಅದನ್ನೇ ಬೋಧಿಸುತ್ತದೆ. ಆರೆಸ್ಸೆಸ್ ಕೂಡಾ ವ್ಯಕ್ತಿ ನಿರ್ಮಾಣದಲ್ಲೇ ವಿಶ್ವಾಸಿರಿಸಿದೆ. ವ್ಯಕ್ತಿ ಸರಿಯಾದ ಚಿಂತನೆಗಳಿಂದ ಬಲಗೊಂಡರೆ, ಆತ ಸಮಾಜದ ಉನ್ನತಿಗೆ ಪ್ರಯತ್ನ ಪಡುತ್ತಾನೆ ಎಂಬುದು ಸತ್ಯ. ಸಂಘದ ಸ್ವಯಂಸೇವಕನಾದವನು ನಿತ್ಯ ಪ್ರಾರ್ಥನೆಯಲ್ಲಿ ಹೇಳುವಂಥದ್ದು - 'ಪರಂ ವೈಭವಂ ನೇತುಂ ಏತತ್ ಸ್ವರಾಷ್ಟ್ರಂ'. ಈ ಸ್ವರಾಷ್ಟ್ರವನ್ನು ಪರಮವೈಭವದ ಸ್ಥಿತಿಗೆ ತೆಗೆದುಕೊಂಡು ಹೋಗುವತ್ತ ಪ್ರತಿ ಸ್ವಯಂಸೇವಕನ ಲಕ್ಷ್ಯವಿರುತ್ತದೆ.

ಜಾತಿ ಭೇದ ರಹಿತ ಸಮಾಜ

ಸಮಾಜದಲ್ಲಿ ವರ್ಗ, ಜಾತಿ, ವರ್ಣ, ಅಂತಸ್ತು ಇವುಗಳ ಆಧಾರದಲ್ಲಿ ಭೇದ ಕೂಡದು ಎಂಬುದು ಗಾಂಧಿಯವರ ಸ್ಪಷ್ಟ ನಿಲುವಾಗಿತ್ತು. 1918ರಲ್ಲಿ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಭಾಷಣ ಮಾಡುತ್ತಾ ತಾವೊಬ್ಬ ನಿಷ್ಠಾವಂತ ಹಿಂದೂ. ಅಸ್ಪೃಶ್ಯತೆಯನ್ನು ಖಂಡಿಸುವವನು. ಅಸ್ಪೃಶ್ಯತೆಯ ವಿರುದ್ಧ ಹೋರಾಡುವವನು. ಆದರೆ, ತಾನೊಬ್ಬ ವಿದ್ವಾಂಸನಲ್ಲದ ಕಾರಣ ಮಿಥಿಕ್ ಸೊಸೈಟಿಯ ತಮ್ಮಂತಹ ವಿದ್ವಾಂಸರು ಅಸ್ಪೃಶ್ಯತೆಗೆ ನಮ್ಮ ಶಾಸ್ತ್ರಗಳಲ್ಲಿ ಯಾವುದೇ ಆಧಾರವಿಲ್ಲ ಎಂಬುದನ್ನು ಅಧ್ಯಯನ ಮಾಡಿ ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.

4 ನೇ ಪುಟಕ್ಕೆ >

ಗಾಂಧೀಜಿಯವರ ಕಲ್ಪನೆಯಲ್ಲಿ ನಿಜವಾದ ಸ್ವರಾಜ್ಯ

ನಿಜವಾದ ಸ್ವರಾಜ್ಯವೆಂದರೆ ಕೇವಲ ಹೊರಗಿನ ಶತ್ರುಗಳಿಂದ ಸ್ವಾತಂತ್ರ್ಯ ಪಡೆಯುವುದಷ್ಟೇ ಅಲ್ಲ! ದೇಶದೊಳಗಿನ ಶತ್ರುಗಳಿಂದಲೂ ಸ್ವಾತಂತ್ರ್ಯ ದೊರಕಿಸಿಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದವರು ಗಾಂಧಿಯವರು. ಅಂದರೆ, ನಮ್ಮ ಸಮಾಜದಲ್ಲೇ ಇರುವ ಅಸ್ಪೃಶ್ಯತೆ, ಬಡತನ, ಒಡಕು ಮೊದಲಾದವುಗಳಿಂದ ಮುಕ್ತಿ ಪಡೆಯುವುದರ ಜೊತೆಗೇ, ವಿದೇಶೀ ವಿಚಾರದ ಆಧಾರದ ಮೇಲೆ ರಾಜಕೀಯ ಮಾಡುವ, ಭಾರತೀಯ ಚಿಂತನೆಯ ಗಂಧಗಳಿಗೂ ಹೊಂದಿಲ್ಲದ ವ್ಯಕ್ತಿಗಳಿಂದಲೂ ನಮಗೆ ಮುಕ್ತಿ ಸಿಗಬೇಕು ಎಂಬುದು ಅವರ ಆಶಯವಾಗಿತ್ತು.

ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಐದು ದಿನಗಳ ಮುನ್ನವೂ ಅಂದರೆ 10ನೇ ಆಗಸ್ಟ್ 1947ರಂದು ತಮ್ಮ ಪತ್ರಿಕೆಯಲ್ಲಿ, 'ನಿಜವಾದ ಸ್ವಾತಂತ್ರ್ಯ ಇನ್ನೂ ಬಹಳ ದೂರವಿದೆ' ಎಂದು ಅವರು ಬರೆದಿದ್ದರು. ಸಮಾಜ ಕುಸಿಯುವುದಕ್ಕೆ ಸಪ್ತ ಸಾಮಾಜಿಕ ಪಾತಕಗಳು ಕಾರಣ ಎಂದು ಹೇಳುತ್ತಿದ್ದರು - ತತ್ತ್ವವಿಲ್ಲದ ರಾಜಕಾರಣ, ದುಡಿಮೆಯಿಲ್ಲದ ಸಂಪತ್ತು, ನೀತಿಹೀನ ವ್ಯಾಪಾರ, ಶೀಲವಿಲ್ಲದ ಶಿಕ್ಷಣ, ಮಾನವೀಯತೆಯಿಲ್ಲದ ವಿಜ್ಞಾನ, ಆತ್ಮಸಾಕ್ಷಿಯಿಲ್ಲದ ಭೋಗ, ತ್ಯಾಗವಿಲ್ಲದ ಪೂಜೆ.

(ಅಕ್ಟೋಬರ್ 2 ರಂದು ಬೆಂಗಳೂರಿನ ಫೌಂಡೇಶನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್ ಆಯೋಜಿಸಿದ್ದ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರ ಸಂಘಚಾಲಕ ಶ್ರೀ ಎ ನಾಗರಾಜ್ ಅವರ ಉಪನ್ಯಾಸ ಆಧರಿತ ಲೇಖನ)

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ದಿನಾಂಕ ಅಕ್ಟೋಬರ್ 11, 1902ರಂದು ಬಿಹಾರದ ಸಿಹಾಬ್‌ಪುರ ಎಂಬ ಗ್ರಾಮದಲ್ಲಿ ಜನಿಸಿದರು. ರೆವೆನ್ಯೂ ಇಲಾಖೆಯಲ್ಲಿ ಚಿಕ್ಕ ಅಧಿಕಾರಿಯಾಗಿದ್ದ ಹರಸೂ ದಯಾಳ್ ಇವರ ತಂದೆ. ಧಾರ್ಮಿಕ ಪ್ರವೃತ್ತಿಯ ಸರಳ ಸ್ವಭಾವದ ಗೃಹಿಣಿ ಪೂಲ್ನಾಣಿ ಇವರ ತಾಯಿ. ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರತಿಭಾವಂತರಾಗಿದ್ದರು 8 ವರ್ಷಗಳ ಕಾಲ ಅಮೆರಿಕೆಯಲ್ಲಿದ್ದು ಎಂ.ಎ ಪದವಿಯೊಂದಿಗೆ ಮರಳಿದರು.

ಅಮೆರಿಕದಿಂದ ಮರಳಿದ ಜಯಪ್ರಕಾಶರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಬೇಕೆಂದು ಯೋಚಿಸಿದ್ದರು. ಆದರೆ ನೆಹರೂರೊಂದಿಗೆ ಇವರ ಪರಿಚಯ ಬೆಳೆಯಿತು. ಮಾರ್ಕ್ಸ್‌ವಾದಿಗಳಿಗೆ ಆಕರ್ಷಿತರಾಗಿದ್ದರೂ ಜಯಪ್ರಕಾಶರಿಗೆ ಸ್ವಾತಂತ್ರ ಚಳವಳಿಯಲ್ಲಿ ಕೈಜೋಡಿಸದ ಮಾರ್ಕ್ಸ್‌ವಾದಿಗಳ ಇಬ್ಬಂದಿತನ ಇಷ್ಟವಾಗಿಲ್ಲ. ಹೀಗಾಗಿ ನೆಹರೂ ಸೂಚಿಸಿದಂತೆ ಕಾಂಗ್ರೆಸ್‌ನ ಕಾರ್ಮಿಕ ಶಾಖೆಯ ನೇತೃತ್ವ ವಹಿಸಲು ಒಪ್ಪಿಕೊಂಡರು. ಆಗ ಗಾಂಧೀಜಿಯವರೊಂದಿಗೆ ಇವರ ಸಂಪರ್ಕ ಹೆಚ್ಚಾಯಿತು. ಸ್ವಾತಂತ್ರ್ಯ ಚಳವಳಿಯಲ್ಲಿ ಇವರು ಭಾಗವಹಿಸಿ ಬಂದಿಯಾದರು. ಮುಂದೆ ಆಚಾರ್ಯ ನರೇಂದ್ರದೇವರ ಸಹಕಾರ ಪಡೆದು ಜಯಪ್ರಕಾಶ್ ನಾರಾಯಣರು ಅಖಿಲ ಭಾರತೀಯ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ತಮ್ಮ ಧೋರಣೆಯ ಸಮರ್ಥನೆಗೆಂದು 1936 ರಲ್ಲಿ ಸಮಾಜವಾದವೇ ಏಕೆ ? ಎಂಬ ಗ್ರಂಥವನ್ನು ಬರೆದರು.

ಸ್ವಾತಂತ್ರ್ಯದ ನಂತರ ಮತ್ತು ಗಾಂಧೀಜಿಯವರ ಮರಣದ ತರುವಾಯ ಜಯಪ್ರಕಾಶರು ಸಮಾಜವಾದಿ ತತ್ವಗಳಿಂದ ಮತ್ತು ಕಾಂಗ್ರೆಸ್‌ನ ಭ್ರಮನಿರಸನಗಳಿಂದ ದೂರಗೊಳ್ಳುತ್ತ ಗಾಂಧಿ ವಿಚಾರಗಳತ್ತ ಹೆಚ್ಚು ವಾಲತೊಡಗಿದರು. 1954 ರಲ್ಲಿ ತಮ್ಮ ಜೀವನವನ್ನು ವಿನೋಬಾ ಭಾವೆಯವರ 'ಸರ್ವೋದಯ' ಮತ್ತು 'ಭೂದಾನ' ಅಂದೋಲನದ ಮಹದ್ದೇಶಗಳಿಗೆ ಮುಡಿಪಾಗಿಟ್ಟಿರುವುದಾಗಿ ಘೋಷಿಸಿ, ತಮಗಿದ್ದ ಭೂಮಿಯನ್ನೆಲ್ಲ ಬಡವರಿಗೆ ದಾನ ಮಾಡಿದರು. ಹಳ್ಳಿ ನಗರಗಳ ನಡುವಿನ ಆರ್ಥಿಕ ಅಂತರ, ಅಸ್ವಸ್ಥತೆ ಮುಂತಾದ ಸಾಮಾಜಿಕ ವಿಷಮತೆಗಳು, ಸ್ವರಾಜ್ಯದ ಹೊರತಾಗಿಯೂ ಬೆಳೆಯುತ್ತಿದ್ದ ರಾಜಕೀಯ ಭ್ರಷ್ಟಾಚಾರ, ಇವು ಜಯಪ್ರಕಾಶರ ಚಿತ್ತಸ್ವಾಸ್ಥ್ಯವನ್ನು ಕೆಡಿಸಿದವು. ಸ್ವತಂತ್ರ ಭಾರತದ ಸಮಸ್ಯೆಗಳನ್ನು ಬಗೆಹರಿಸಲು ಕೆಲವು ಮುಖಂಡರು ಗ್ರಾಮಗಳಿಗೆ ತೆರಳಿ ಕೆಲಸ ಮಾಡುವುದು ಅಗತ್ಯವೆಂದು ನಂಬಿದ ಜಯಪ್ರಕಾಶರು ಅದಕ್ಕಾಗಿಯೇ ವಿನೋಬಾಜಿಯವರೊಂದಿಗೆ ಸೇರಿ ಸರ್ವೋದಯ ಕಾರ್ಯಕ್ರಮಗಳನ್ನು ರಾಷ್ಟ್ರವ್ಯಾಪಿ ಪ್ರಮಾಣದಲ್ಲಿ ಸಂಘಟಿಸಿದರು.

ಶುದ್ಧ ನೈತಿಕತೆ, ಅಹಿಂಸೆ ಮತ್ತು ಪ್ರಾಮಾಣಿಕತೆಗಳ ಕುರಿತಾದ ಅಚಲ ಶ್ರದ್ಧೆಗಳು ಅವರ ಕಾರ್ಯಕ್ರಮಗಳಿಗೆ ಯಶಸ್ಸನ್ನು ತಂದ ಅನೇಕ ನಿರರ್ಥಕಗಳಿವೆ. ಭೂದಾನ ಚಳವಳಿ ಅಂತಹುಗಳಲ್ಲೊಂದು. 1967 ರಲ್ಲಿ ಬಿಹಾರದಲ್ಲಿ ಭೀಕರ ಬರ ಬಂದಾಗ ಜೆ. ಪಿ. ಯವರ ಒಂದು ಬೇಡಿಕೆ



ಅನೇಕ ದೇಶಗಳ ಸದ್ವಿವೇಕವನ್ನು ಜಾಗೃತಗೊಳಿಸಿ ನೆರವು ಪ್ರವಹಿಸುವಂತೆ ಮಾಡಿತು. ಹತ್ತು ವರ್ಷಗಳ ಕಾಲ ಕೂಟ ಯುದ್ಧದಲ್ಲಿ ತೊಡಗಿದ್ದ ನಾಗಾಬಂಡಾಯಗಾರರನ್ನು ನಿರ್ಭಯವಾಗಿ ಸಂದರ್ಶಿಸಿದ ಜಯಪ್ರಕಾಶರು ತಮ್ಮ ಸೌಜನ್ಯಪೂರ್ಣ ವಿವರಣೆಯಿಂದ ನಾಗಾಗಳ ಮನವೊಲಿಸಿ ಅವರು ಯುದ್ಧ ನಿಲ್ಲಿಸಿ ಮಾತುಕತೆಗೆ ಒಡಂಬಡುವಂತೆ ಅಣಿಗೊಳಿಸಿದರು.

1973ರ ಏಪ್ರಿಲ್‌ನಲ್ಲಿ ಜಯಪ್ರಕಾಶರ ಪತ್ನಿ ಪ್ರಭಾವತಿ ತೀರಿಕೊಂಡರು. ಸ್ವತಃ ಅನಾರೋಗ್ಯಕ್ಕೆ ಒಳಗಾಗಿದ್ದ ಜಯಪ್ರಕಾಶರು ಆ ವೇಳೆಗೆ ಇನ್ನೊಂದು ಮಹಾಚಳವಳಿಯ ನೇತಾರರಾಗುವುದು ಅನಿವಾರ್ಯವಾಯಿತು. ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರದ ವಿರುದ್ಧ ಇವರು ಹೋರಾಟ ಆರಂಭಿಸಿದರು. ರಾಜತಂತ್ರ ಪ್ರಬಲವಾಗಿ ಜನತಂತ್ರವನ್ನು ಕಡೆಗಣಿಸಿದುದನ್ನು ಇವರು ವಿರೋಧಿಸಿದರು. ಭ್ರಷ್ಟಾಚಾರ, ಸರ್ವಾಧಿಕಾರ ಇವನ್ನು ಎದುರಿಸಲು ಮಹಾ ಚಳವಳಿಯೊಂದು ದೇಶದಲ್ಲಿ ಆರಂಭವಾಯಿತು. ಸ್ವಾತಂತ್ರದ ನಂತರ ದೇಶ ಕಂಡ ಅತ್ಯಂತ ಕಟು ಪರಿಸ್ಥಿತಿಯಲ್ಲಿ ಜಯಪ್ರಕಾಶರು ಮುನ್ನೆಲೆಗೆ ಬಂದು ದೇಶವ್ಯಾಪಿ ಚಳವಳಿಯ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಮಾಡಿದ್ದೇ ರಾಷ್ಟ್ರೀಯ ಸ್ವಯಂಸೇವಕ ಸಂಘ.

ಅಂದಿನ ತಥಾಕಥಿತ ಸಮಾಜವಾದಿ ಮತ್ತು ಗಾಂಧಿವಾದಿಗಳಿಗೆ ಜಯಪ್ರಕಾಶರು ಸಂಘದ ಬಹಿರಂಗ ಸಮರ್ಥನೆಯನ್ನು ತೆಗೆದುಕೊಂಡಿದ್ದು ಸರಿಗಾಣಲಿಲ್ಲ. ಅದಕ್ಕೆ ಉತ್ತರವಾಗಿ ಜೆ.ಪಿ. "ಸಂಘವು ಕೋಮುವಾದಿ ಎಂದಾದರೆ ನಾನೂ ಕೋಮುವಾದಿಯೇ" ಎನ್ನುವ ಮೂಲಕ ತಕ್ಕ ಉತ್ತರ ಕೊಟ್ಟರಲ್ಲದೆ ಸಂಘದ ಮೇಲಿದ್ದ ತಮ್ಮ ವಿಶ್ವಾಸವನ್ನು ಮುಕ್ತವಾಗಿ ಹೊಗಳಿದರು.

1977ರ ಜನವರಿಯಲ್ಲಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಸಡಿಲಿಸಿ ಲೋಕಸಭೆಗೆ ಚುನಾವಣೆ ಘೋಷಿಸಿದರು. ಹಲವು ವಿರೋಧ ಪಕ್ಷಗಳು ಒಂದಾಗಿ ಜನತಾಪಕ್ಷ ಸ್ಥಾಪಿತವಾಯಿತು. ಅದು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿ ಸರ್ಕಾರ ರಚಿಸಿತು. ಇಂದಿರಾಗಾಂಧಿಯವರ ಕರಾಳ ಸರ್ವಾಧಿಕಾರಕ್ಕೆ ಹೀಗೆ ಕೊನೆಬಿದ್ದಿತ್ತು.

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ಥಾಪಿತವಾಯಿತೆಂದು ಜಯಪ್ರಕಾಶರಿಗೆ ಸಮಾಧಾನವಾಯಿತಾದರೂ ಅವರಿಗೆ ಅಷ್ಟಕ್ಕೆ ತೃಪ್ತಿಯಿರಲಿಲ್ಲ. ದೇಶದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು, ಭ್ರಷ್ಟಾಚಾರ ತೊಲಗಬೇಕು, ನಿಜವಾದ ಜನಶಕ್ತಿಯ ಆಳ್ವಿಕೆ ಆರಂಭ ವಾಗಬೇಕು. ಆಡಳಿತದ ವಿಕೇಂದ್ರೀಕರಣವಾಗಬೇಕು, ಹೊಸ ಶಿಕ್ಷಣ ರೂಪುಗೊಳ್ಳಬೇಕು. ಇದು ಇವರ ಬಯಕೆಯಾಗಿತ್ತು. ಈ ಪ್ರಯತ್ನದಲ್ಲೇ ಜಯಪ್ರಕಾಶ್ ನಾರಾಯಣರು 1979ರ ಅಕ್ಟೋಬರ್ 8 ರಂದು ನಿಧನ ಹೊಂದಿದರು.

ಯಾವ ತೊಡಕಿನ ಸಮಸ್ಯೆಯನ್ನೇ ಆಗಲಿ ಬಿಡಿಸುವಲ್ಲಿ ಜೆ.ಪಿ.ಯವರು ತೋರಿಸುತ್ತಿದ್ದ ಅಪೂರ್ವ ತಾಳ್ಮೆ, ವಿವಿಧ ಅಭಿಪ್ರಾಯಗಳನ್ನು ಕೇಳುವ ಕುತೂಹಲ, ಮನುಷ್ಯನ ಮೂಲಭೂತ ಒಳ್ಳೆಯತನದಲ್ಲಿ ನಂಬಿಕೆ, ಈ ಒಳ್ಳೆಯತನವನ್ನು ಮುಟ್ಟುವ ತಟ್ಟುವ ಅವರ ಪ್ರಾಮಾಣಿಕ ಪ್ರಯತ್ನ - ಇವೇ ಅವರ ಯಶಸ್ಸಿನ ಗುಟ್ಟು.

200 ಜನ ಪೋಲಿಸರು ವರ್ಷಾನುವರ್ಷ ಇಡೀ ಚಂಬಲ್ ಕಣಿವೆಯನ್ನು ಜಾಲಾಡಿಸಿ ಹುಡುಕಾಡಿದರೂ ವೈಮಾನಿಕರು ಆ ಭಾಗಗಳಲ್ಲಿ ಬಾಂಬು ಸುರಿಸಿದರೂ ಆಗದಂಥ ಕೆಲಸ - ನೂರಾರೂ ಜನ ಕೊಲೆಗಡುಕರು, ಸುಲಿಗೆದಾರರು ತಮ್ಮ ಜೀವನವಿಧಾನವನ್ನೇ ಬದಲಿಸಿ ಬಂದು ಒಬ್ಬ ವ್ಯಕ್ತಿಗೆ ಶರಣಾಗತವಾದ್ದು- ಸಾಮಾನ್ಯವಲ್ಲ. ಒಳ್ಳೆಯ ಶೀಲ, ಚಾರಿತ್ರ್ಯ, ಪ್ರಾಮಾಣಿಕತೆ, ತ್ಯಾಗಗಳಿಂದ ಒಬ್ಬ ವ್ಯಕ್ತಿ ಏನು ಸಾಧಿಸಬಹುದು ಎಂಬುದಕ್ಕೆ ಜಯಪ್ರಕಾಶ ನಾರಾಯಣರು ಉತ್ತಮ ನಿದರ್ಶನವಾಗಿದ್ದರು.

ಬ್ರಿಟಿಷ್ ಕಾರ್ಮಿಕ ಪಕ್ಷದ ಸಂಸತ್ ಸದಸ್ಯ ಲಾರ್ಡ್ ಬ್ರಾಕ್ಲೆ ಹೇಳಿದಂತೆ, ಜಯಪ್ರಕಾಶ್ ನಾರಾಯಣರು ಸ್ವಾತಂತ್ರ್ಯಾಂದೋಲನದಲ್ಲಿ ಭಾರತದಲ್ಲಿ ಉತ್ತಮವಾದುದನ್ನೆಲ್ಲಾ ಪ್ರತಿನಿಧಿಸಿದರು. ಔದಾರ್ಯ, ರಚನಾತ್ಮಕ ದೃಷ್ಟಿ, ಕಟುತ್ವವಿಲ್ಲದ ವರ್ತನೆ- ಇವು ಜಯಪ್ರಕಾಶರ ವೈಶಿಷ್ಟ್ಯ. ಗಾಂಧೀಜಿಯವರ ಅನಂತರ ಭಾರತದ ಪರಿಸ್ಥಿತಿಯ ಬಗ್ಗೆ ಸತ್ಯವಾದ ಮಾತುಗಳನ್ನು ಸ್ಪಷ್ಟವಾಗಿ ಹೇಳಿದ ಮತ್ತು ಹೇಳಬಲ್ಲವರಾಗಿದ್ದ ವ್ಯಕ್ತಿಯೆಂದರೆ ಜಯಪ್ರಕಾಶ್ ನಾರಾಯಣ್.

ಪಟ್ಟಾದಲ್ಲಿ ತನ್ನ ಮಗಳ ಮದುವೆಗೆ ಸಹಾಯ ಬೇಡಿ ಬರುತ್ತಿದ್ದ ಹಳ್ಳಿಯ ರೈತನಿಂದ ಹಿಡಿದು ರಾಜಕೀಯ ಸಮಸ್ಯೆಗಳಿಂದ ತಲೆಕಾಯಿಸಿಕೊಂಡು ಬರುತ್ತಿದ್ದ ಸರಕಾರಿ ಮಂತ್ರಿಗಳವರೆಗೆ ಎಲ್ಲರಿಗೂ ಜೆ. ಪಿ. ಯವರ ಮೃದುಮಧುರ ಸೌಮ್ಯ ಸ್ನೇಹ ಸದಾ ಸಿಗುತ್ತಿತ್ತು.

ಭಾರತದ ನೈಜ ಇತಿಹಾಸದೊಡನೆ ಚಿಲ್ಲಾಟವಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಈ ದಿಕ್ಕಿನ ಪ್ರಯತ್ನಗಳಿಗೆ ಕಡಿವಾಣ ಹಾಕಬಲ್ಲ ಮಹತ್ವಪೂರ್ಣ ಮಾಹಿತಿ ಹೊಂದಿರುವ ಗ್ರಂಥ.



ಮನಃಶಾಂತಿಯನ್ನು, ಸಮಾಧಾನಗಳನ್ನು ಹುಡುಕಿಕೊಂಡು ಒಬ್ಬ ವ್ಯಕ್ತಿ ಅನೇಕ ಆಧಾತ್ಮಿಕ ಗುರುಗಳು ಹೇಳಿದಂತೆ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದನು. ಆದರೂ ಆತನ ಮನಸ್ಸಿಗೆ ನೆಮ್ಮದಿ ಮಾತ್ರ ಕಾಣುತ್ತಿರಲಿಲ್ಲ.


ಅದೇ ಸಮಯಕ್ಕೆ ಸ್ವಾಮೀ ವಿವೇಕಾನಂದರ ಹೆಸರು ಮತ್ತು ಅವರ ಮಹಿಮೆಯನ್ನು ಕೇಳಿದವನೇ ತನ್ನ ದಗ್ಧ ಮನಸ್ಸಿನ ಸಮಾಧಾನಕ್ಕೆ, ಅದರ ಸಮಸ್ಯೆಗೆ ಪರಿಹಾರ ಕಾಣುವ ಆಶೆಯಿಂದ ಸ್ವಾಮೀಜಿಯವರಲ್ಲಿ ಬಂದನು.

ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ಮುಕ್ತವಾಗಿ ತನ್ನ ಮನಸ್ಸಿನ ಭಾರವನ್ನು ಹೇಳಿಕೊಳ್ಳುತ್ತ : 'ಸ್ವಾಮೀಜಿ, ನಾನು ಒಂದು ಮುಚ್ಚಿದ ಕೋಣೆಯಲ್ಲಿ ಗಂಟೆಗಟ್ಟಲೆ ಕುಳಿತು ಧ್ಯಾನ ಮಾಡುತ್ತೇನೆ, ಅದರ ನನಗೆ ಮನಃಶಾಂತಿ ಎಂಬುದು ಕಿಂಚಿತ್ ಮಾತ್ರವೂ ಸಿಗಲಿಲ್ಲ' ಎಂದು ಹೇಳಿದನು.

ಆಗ ಸ್ವಾಮೀ ವಿವೇಕಾನಂದರು ನಗುತ್ತ 'ಮೊಟ್ಟಮೊದಲು ನೀನು ನಿನ್ನ ಕೋಣೆಯ ಬಾಗಿಲನ್ನು ತೆರೆದಿಡು. ಅನಂತರ ಹೊರಗೆ ದುಃಖದಲ್ಲಿರುವವರನ್ನು, ಅನಾರೋಗ್ಯದಿಂದ ಬಳಲುವವರನ್ನು ಹಾಗೂ ಹಸಿದವರನ್ನು ನೋಡಿ ಅವರಿಗೆ ನಿನ್ನಿಂದ ಸಾಧ್ಯವಾದಷ್ಟು ಸಹಾಯಮಾಡು' ಎಂದು ಹೇಳಿದರು.

ಆಗ ಆ ವ್ಯಕ್ತಿಯು ವಿವೇಕಾನಂದರಿಗೆ 'ರೋಗಿಗಳ ಸೇವೆಯನ್ನು ಮಾಡುವುದರಿಂದ ನನಗೇ ರೋಗ ಬಂದರೆ, ನಾನೇ ರೋಗಗ್ರಸ್ತನಾದರೆ ಏನು ಮಾಡಲಿ ?' ಎಂದು ಮತ್ತೆ ಸಂದೇಹ ವ್ಯಕ್ತಪಡಿಸಿದ.

ಅವನ ಈ ಸಂದೇಹವನ್ನು ಕೇಳಿದ ಸ್ವಾಮೀ ವಿವೇಕಾನಂದರು, 'ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸದಲ್ಲಿಯೂ ಹುಳುಕುಗಳನ್ನು, ತಪ್ಪುಗಳನ್ನೇ ಹೆಕ್ಕುವ ಸ್ವಭಾವ ಸರಿಯಲ್ಲ. ಹೀಗೆ ಎಲ್ಲದರಲ್ಲಿ ಮತ್ತು ಎಲ್ಲರಲ್ಲಿ ತಪ್ಪುಗಳನ್ನೇ ಹುಡುಕುತ್ತಿರುವುದರಿಂದಲೇ ನಿನ್ನಿಗೆ ಮನಃಶಾಂತಿ ಸಿಗುತ್ತಿಲ್ಲ. ಒಳ್ಳೆಯ ಕಾರ್ಯವನ್ನು ಮಾಡಲು ಬಹಳ ತಡ ಮಾಡಬಾರದು. ಅಂತೆಯೇ ಅದರಲ್ಲಿ ತಪ್ಪನ್ನಾಗಲಿ, ಕೊರತೆಗಳನ್ನಾಗಲಿ ಮನಸ್ಸಿಗೆ ತಂದುಕೊಳ್ಳಬಾರದು. ಇದೇ ಮನಃಶಾಂತಿಯನ್ನು ಪಡೆಯುವ ಏಕೈಕ ಮಾರ್ಗವಾಗಿದೆ.' ಎಂದು ಹೇಳಿದರು.



ಭಾರತದ ಇತಿಹಾಸದಲ್ಲಿ 12ನೆ ಶತಮಾನದ ಕೊನೆಯ ದಶಕದಿಂದ 18ನೆ ಶತಮಾನದ ಮೊದಲ ಕಾಲುಭಾಗದವರೆಗಿನ ಅವಧಿಯನ್ನು "ಇಸ್ಲಾಂ ಅವಧಿಯ ಕಾಲ" ಎಂದು ಕರೆಯುವರು. ಆದರೆ ಆ ಅವಧಿಯ ಆಗುಹೋಗುಗಳ ಒಳಹೊಕ್ಕು ನೋಡಿದಾಗ ಕಂಡುಬರುವ ಸಂಗತಿಗಳೇ ಬೇರೆ. ಅದು ಸ್ವಾತಂತ್ರ್ಯ ಹೋರಾಟಗಾರ ಹಿಂದೂಗಳ ಮತ್ತು ಪರದೇಶದಿಂದ ನುಗ್ಗಿದ ಆಕ್ರಾಮಕ ಮುಸಲ್ಮಾನರ ಮಧ್ಯೆ ನಡೆದ ಒಂದು ದೀರ್ಘವಾದ ಸ್ವಾತಂತ್ರ್ಯ ಹೋರಾಟದ ಅವಧಿಯಷ್ಟೇ. ಹಿಂದುಗಳು ಅನೇಕ ಯುದ್ಧಗಳಲ್ಲಿ ಸೋತರು ;ಆದರೆ ಅಪಜಯದ ಮರುಕ್ಷಣವೇ ಜಯವನ್ನು ತಮ್ಮದಾಗಿಸಿಕೊಂಡರು. ಕಳೆದುಕೊಂಡದ್ದನ್ನೆಲ್ಲ ಮರಳಿ ಪಡೆದರು.ವೈರಿಗಳಿಗೆ ಸಾಕುಸಾಕಿಸಿದರು.ಶಿವಾಜಿಯ ಉತ್ತಾನದ ಜೊತೆಜೊತೆಗೆ ಮೊಘಲರ ಚೈತನ್ಯ ಉಡುಗಿಹೋಯಿತು.

ಪುಸ್ತಕದ ಹೆಸರು : **ಅಸತ್ಯದೊಡನೆ ಒಂದು ಪ್ರಯೋಗ**

ಲೇಖಕರು : **ಸೀತಾರಾಂ ಗೋಯಲ್**

ಕನ್ನಡಕ್ಕೆ : **ರ.ವಿ.ಜಹಗೀರದಾರ್**

“ಇಸ್ಲಾಮಿಗೆ ಮಸೀದಿ ಅಗತ್ಯವಲ್ಲ” ತೀರ್ಪು ಎತ್ತಿ ಹಿಡಿದ ಸರ್ವೋಚ್ಚ ನ್ಯಾಯಾಲಯ

ಅಚೋಚಿತವಾಗಿ ರಾಮಜನ್ಮಭೂಮಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯ ‘ಇಸ್ಲಾಮಿಗೆ ಮಸೀದಿ ಅಗತ್ಯವಲ್ಲ’ ಎಂದು 1994ರಲ್ಲಿ ನೀಡಿದ್ದ ತೀರ್ಪನ್ನು ಪುನಃ ಪರಿಶೀಲಿಸಲು ನಿರಾಕರಿಸಿತು. ಈ ವಿಷಯದ ಪುನಃ ಪರಿಶೀಲನೆಗಾಗಿ ಸಾಂವಿಧಾನಿಕ ಪೀಠಕ್ಕೆ ನಿರ್ದೇಶನ ನೀಡಬೇಕಾದ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ (ಈಗ ಮಾಜಿ) ನೇತೃತ್ವದ ತ್ರಿಸದಸ್ಯ ಪೀಠ ತೀರ್ಪು ಹೊರಡಿಸಿತು.

ಈ ತೀರ್ಪಿನಿಂದಾಗಿ ರಾಮಜನ್ಮಭೂಮಿ ಕುರಿತಂತೆ ಅಲಹಾಬಾದ್ ಹೈಕೋರ್ಟಿನ 2010ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಸಿವಿಲ್ ದಾವೆಯಂತೆ ಅಕ್ಟೋಬರ್ ಕೊನೆಯ ವಾರದಿಂದ ಕೈಗೊಳ್ಳಲಿದೆ. ಅಯೋಧ್ಯ ಪ್ರಕರಣದ ಪರಿಹಾರ ಇನ್ನು ವೇಗ ಪಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತಥಾಕಥಿತ

ಸೆಕ್ಯುಲರ್‌ವಾದಿಗಳು ಮತ್ತು ಕೆಲವು ಮುಸ್ಲಿಂ ಗುಂಪುಗಳು ಕಳೆದ ಎಂಟು ವರ್ಷಗಳಿಂದ ಸುಪ್ರೀಂ ಕೋರ್ಟಿನಲ್ಲಿ ನೆನೆಗುದಿಗೆ ಬಿದ್ದಿರುವ ಅಯೋಧ್ಯ ಪ್ರಕರಣದ ಮೇಲ್ಮನವಿಯ ವಿಚಾರಣೆಗೆ ತಡೆಯೊಡ್ಡಲು ಪ್ರಯತ್ನಿಸಿದ್ದವು. ಅವರ ಪ್ರಯತ್ನಕ್ಕೆ ಈಗ ತಣ್ಣೀರೆರಚಿದೆ.

ಅಯೋಧ್ಯ ಕಳೆದ ಎಪ್ಪತ್ತು ವರ್ಷಗಳಿಂದ ದೇಶದ ವಿವಿಧ ನ್ಯಾಯಾಲಯಗಳ ಕಡತಗಳಲ್ಲಿ ಕಾಯುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಬೇಕೆಂಬ ಕೋಟಾಂತರ ಹಿಂದೂಗಳ ಶತಮಾನಗಳ ಆಕಾಂಕ್ಷೆಗೆ ಕಾಲ ಸನ್ನಿಹಿತವಾಗುವ ಲಕ್ಷಣ ಗೋಚರಿಸುತ್ತಿದೆ.



ರೋಹಿಂಗ್ಯಾಗಳನ್ನು ಗುರುತಿಸಲು ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ

ಅಕ್ರಮವಾಗಿ ದೇಶದೊಳಕ್ಕೆ ನುಸುಳಿರುವ ರೋಹಿಂಗ್ಯಾಗಳನ್ನು ಗುರುತಿಸಿ ಮತ್ತು ಅವರ ಬಯೋಮೆಟ್ರಿಕ್ ಡಾಟಾಗಳನ್ನು ಸಂಗ್ರಹಿಸಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಎಲ್ಲಾ ರಾಜ್ಯಗಳಿಗೆ ಸೂಚನೆಯನ್ನು ನೀಡಿದ್ದಾರೆ.

ರಾಜ್ಯಗಳು ರೋಹಿಂಗ್ಯಾಗಳನ್ನು ಗುರುತಿಸಬೇಕು ಮತ್ತು ಅವರ ಬಯೋಮೆಟ್ರಿಕ್ ದಾಖಲೆಯನ್ನು ಕೂಡ ಸಂಗ್ರಹಿಸಬೇಕು, ಬಳಿಕ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಕೇಂದ್ರ ರಾಜತಾಂತ್ರಿಕ

ರಿತಿಯಲ್ಲಿ ಮಯನ್ಮಾರ್‌ನೊಂದಿಗೆ ವಿಷಯವನ್ನು ಪ್ರಸ್ತಾಪಿಸಿ ಕ್ರಮ ತೆಗೆದುಕೊಳ್ಳಲಿದ್ದೇವೆ ಮತ್ತು ಸಮಸ್ಯೆಯನ್ನು ಇತ್ಯರ್ಥಪಡಿಸಲಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಕೇರಳದಲ್ಲಿ ರೋಹಿಂಗ್ಯಾ ತಂಡಗಳು ಬೀಡು ಬಿಟ್ಟಿರುವ ಬಗ್ಗೆ ರೈಲ್ವೆ ಪೊಲೀಸ್ ಫೋರ್ಸ್ ಕೇರಳ ಸರ್ಕಾರವನ್ನು ಎಚ್ಚರಿಸಿದ ತರುವಾಯ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ಮ್ಯಾನ್‌ಹೋಲ್ ಸ್ವಚ್ಛತೆಗೆ ರೋಬೊ ಆವಿಷ್ಕರಿಸಿದ ಇಂಜಿನಿಯರುಗಳು

ಮ್ಯಾನ್‌ಹೋಲ್‌ಗಳಿಗೆ ಇಳಿದು ಸ್ವಚ್ಛತಾ ಮಾಡುವ ವೇಳೆ ಅದೇಷ್ಟೋ ಕಾರ್ಮಿಕರು ಸಾವಿಗೀಡಾಗಿದ್ದಾರೆ. 2017ರಲ್ಲಿ ಸುಮಾರು 102 ಮಂದಿ ಅಪಾಯಕಾರಿ ಮ್ಯಾನ್‌ಹೋಲ್‌ಗೆ ಬಲಿಯಾಗಿದ್ದಾರೆ ಎಂದು ಅಧಿಕೃತ ವರದಿಗಳು ತಿಳಿಸುತ್ತವೆ. ತಂತ್ರಜ್ಞಾನದ ಯುಗದಲ್ಲೂ ಮನುಷ್ಯರನ್ನು ಇಂತಹ ಕೊಳಚೆ ಗುಂಡಿಗೆ ಇಳಿಯುವಂತೆ ಮಾಡುವುದು ಖೇದಕರ ಸಂಗತಿ.

ಇಂತಹ ಅಪಾಯಕಾರಿ ಮತ್ತು ಅಮಾನುಷ ಕಾರ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡ ಕೇರಳದ ಎಂಜಿನಿಯರ್‌ಗಳ ತಂಡವೊಂದು ಮ್ಯಾನ್‌ಹೋಲ್‌ಗಳಿಗೆ ಇಳಿದು ಕಾರ್ಯನಿರ್ವಹಿಸುವ ರೋಬೋಟ್‌ನ್ನು ಅಭಿವೃದ್ಧಿಪಡಿಸಿದೆ.

ಜೆನ್‌ರೋಬೋಟ್ಸ್ ಎಂಬ ಸ್ಟಾರ್ಟ್‌ಅಪ್ ಆರಂಭ ಮಾಡಿದ ವಿಮಲ್ ಗೋಪಾಲ್ ನೇತೃತ್ವದ ಯುವ ಎಂಜಿನಿಯರ್‌ಗಳು ‘ಬಂಡಿಕೊಟ್’ ಎಂಬ ರೋಬೋಟ್‌ನ್ನು ಅಭಿವೃದ್ಧಿಪಡಿಸಿದ್ದಾರೆ.

ಇದು ಮಾನವನಿಗೆ ಸಂಪೂರ್ಣ ಪರ್ಯಾಯವಾಗಿ ಮ್ಯಾನ್‌ಹೋಲ್‌ಗೆ ಇಳಿದು ಅಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸುತ್ತದೆ. ಯೂನಿವರ್ಸಲ್ ರೋಬೋಟ್ ಆರ್ಮ್ ಹೊಂದಿರುವ ಈ ರೋಬೋಟ್ ಮಾನವನಂತೆ ಕೈಗಳನ್ನು ಚಲಾಯಿಸಿ ಕಾರ್ಯ ಮಾಡುತ್ತದೆ. ಕಸ, ಕೊಳಚೆಯನ್ನು ಕಸದಬುಟ್ಟಿಗೂ ಹಾಕಿ ಶುದ್ಧ ಮಾಡುತ್ತದೆ.

20 ನಿಮಿಷದಲ್ಲಿ 20 ಲೀಟರ್ ಕೊಳಚೆ ತೆಗೆಯುವ ಸಾಮರ್ಥ್ಯ ಇದಕ್ಕಿದೆ. ವೈಯರ್ ಅಥವಾ ವೈಯರ್‌ಲೆಸ್ ಆಗಿ ಇದನ್ನು ಬಳಸಬಹುದು, ಸಿಪಿಯುವನ್ನು ಇದು ಒಳಗೊಂಡಿದೆ. ಸಾಮಾನ್ಯರೂ ಇದನ್ನು ಬಟನ್ ಪ್ರೆಸ್ ಮಾಡುವ ಮೂಲಕ ಕಾರ್ಯ ನಿರ್ವಹಿಸುವಂತೆ ಮಾಡಬಹುದಾಗಿದೆ.

ಭಾರತವನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಇಂತಹ ಆವಿಷ್ಕಾರ, ಸಂಶೋಧನೆಗಳು ಹೆಚ್ಚು ಹೆಚ್ಚು ಬರಬೇಕಿದೆ.

ಗಬ್ಬು ನಾರುತ್ತಿದ್ದ ಛತ್ತೀಸ್‌ಗಢದ ನಗರವನ್ನು ಸ್ವಚ್ಛ ನಗರವನ್ನಾಗಿಸಿದ ಕಲೆಕ್ಟರ್

ರಿತು ಸೇನ್, ಛತ್ತೀಸ್‌ಗಢದ ಸರ್ಗುಜ ಜಿಲ್ಲೆಯ ಕಲೆಕ್ಟರ್. 2014ರಲ್ಲಿ ಕಲೆಕ್ಟರ್ ಆಗಿ ಅಂಬಿಕಾಪುರ ನಗರಕ್ಕೆ ಬಂದಾಗ ಅವರನ್ನು ಸ್ವಾಗತಿಸಿದ್ದು ಗಬ್ಬು ನಾರುತ್ತಿದ್ದ ಕಸದ ರಾಶಿಗಳು. ಮೊದಲ ನೋಟದಲ್ಲೇ ಈ ನಗರ ಅವರ ಅಸಹನೆಗೆ ಗುರಿಯಾಗಿತ್ತು. ಅದೇ ಕ್ಷಣ ಆ ನಗರದ ಚಿತ್ರಣವನ್ನು ಬದಲಾಯಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು ಅವರು.

ಆದರೆ ಅಂಬಿಕಾಪುರದ ಸ್ವಚ್ಛತೆ ಅವರಿಗೆ ದೊಡ್ಡ ಸವಾಲೇ ಆಗಿತ್ತು. 1,45,000 ಜನಸಂಖ್ಯೆಯುಳ್ಳ ಆ ನಗರದ ಸ್ವಚ್ಛತೆಗೆ ಅನುದಾನ ಒಗ್ಗೂಡಿಸುವುದು ಕಷ್ಟಸಾಧ್ಯವೇ ಆಗಿತ್ತು. ಎರಡು ತಿಂಗಳುಗಳ ಕಾಲ ಎಲ್ಲಾ ಸ್ಟೇಟ್‌ಹೋಲ್ಡ್‌ಗಳ ಮನವೊಲಿಸುವ ಕಾರ್ಯ ಮಾಡಿದ ಅವರು, ಕೊನೆಗೂ ಸ್ವಚ್ಛತೆಗೆ ರೂಪುರೇಷೆ ಸಿದ್ಧಪಡಿಸಿದರು. ಮೊದಲು ಘನತ್ಯಾಜ್ಯ ಮತ್ತು ಹಸಿ ತ್ಯಾಜ್ಯ ನಿರ್ವಹಣೆಗೆ ಸಂಪನ್ಮೂಲ ನಿರ್ವಹಣೆಯ ಮಾದರಿಯನ್ನು ಸಿದ್ಧಪಡಿಸಲಾಯಿತು.

ಈ ಕಾರ್ಯಕ್ಕೆ ಅವರು ಸ್ವಸಹಾಯ ಸಂಘಗಳ ಮಹಿಳೆಯರನ್ನು ಒಳಪಡಿಸಿದರು. ಪ್ರತಿ ತಂಡವನ್ನು 100 ಮನೆಗಳಿಗೆ ನಿಯೋಜಿಸಿದರು. ಆ ಮನೆ ಮನೆಗಳಿಗೆ ಹೋಗಿ ಅವರು ಹಸಿ ಮತ್ತು ಘನ ತ್ಯಾಜ್ಯವನ್ನು ವಿಂಗಡಿಸಿ ಸಂಗ್ರಹಿಸಿದರು. ಗಾರ್ಬೇಜ್ ಕ್ಲಿನಿಕ್‌ನ್ನು ಸ್ಥಾಪನೆ ಮಾಡಲಾಯಿತು. ಅಲ್ಲೂ ಮಹಿಳೆಯರು ಹಸಿ ಮತ್ತು ಒಣ ಕಸಗಳನ್ನು ವಿಂಗಡಿಸುವ ಕಾರ್ಯ ಮಾಡಿದರು.

ಇದೇ ಕಾರ್ಯ ಮುಂದುವರೆದು 2016ರ ವೇಳೆಗೆ ಎಲ್ಲಾ 48 ವಾರ್ಡ್‌ಗಳಲ್ಲೂ ಸ್ವಚ್ಛತಾ ಕಾರ್ಯ ನಡೆಯಿತು. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ವ್ಯವಸ್ಥೆ ಬಂದಿತು. 447 ಮಹಿಳೆಯರು ಬೆಳಿಗ್ಗೆ 7 ರಿಂದ ಸಂಜೆ 5 ರ ವರೆಗೆ ಗಾರ್ಬೇಜ್ ಕ್ಲಿನಿಕ್‌ಗಳಲ್ಲಿ ತ್ಯಾಜ್ಯ ವಿಂಗಡನೆ ಕಾರ್ಯ ಮಾಡುತ್ತಿದ್ದಾರೆ. ಜಾಕೆಟ್, ಮಾಸ್ಕ್ ಗ್ಲೋವ್ಸ್ ಸೇರಿದಂತೆ ಸುರಕ್ಷತಾ ವ್ಯವಸ್ಥೆಯನ್ನು ಅವರಿಗೆ ಕಲ್ಪಿಸಿಕೊಡಲಾಗಿದೆ.

ಸೇನ್ ಅವರ ಪ್ರಯತ್ನದ ಫಲವಾಗಿ ಡಂಪಿಂಗ್ ಯಾರ್ಡ್ ಆಗಿದ್ದ ಅಲ್ಲಿನ 16 ಎಕರೆ ಪ್ರದೇಶ ಇಂದು ಸ್ವಚ್ಛತಾ ಅರಿವು ಮೂಡಿಸುವ ಪಾರ್ಕ್ ಆಗಿ ಪರಿವರ್ತನೆಗೊಂಡಿದೆ. ಕಸದಿಂದ ತುಂಬಿ ತುಳುಕುತ್ತಿದ್ದ 15 ಕಸದ ತೊಟ್ಟಿಗಳ ಜಾಗದಲ್ಲಿ ಇಂದು ಕೇವಲ 5 ಕಸದ ಬುಟ್ಟಿಗಳಷ್ಟೇ ಇವೆ. ಜನ ಕಸವನ್ನು ಬೀದಿಗೆ ಹಾಕುವುದನ್ನು ಬಿಟ್ಟು, ಅದನ್ನು ಸಂಗ್ರಹಕಾರರಿಗೆ ನೀಡುತ್ತಿದ್ದಾರೆ.

ಗಾರ್ಬೇಜ್ ಕ್ಲಿನಿಕ್‌ಗಳಲ್ಲಿ ದುಡಿಯುವ ಮಹಿಳೆಯರು ಮಾಸಿಕ ರೂ. 5000 ದ ವರೆಗೆ ಸಂಪಾದನೆ ಮಾಡುತ್ತಿದ್ದಾರೆ.

ಮನಸ್ಸು ಮಾಡಿದರೆ ಅಧಿಕಾರಿಯಾದವರು ಸಮಾಜದಲ್ಲಿ ಎಂತಹ ಪರಿವರ್ತನೆಯನ್ನೂ ತರಬಲ್ಲರು ಎಂಬುದಕ್ಕೆ ರಿತು ಸೇನ್ ಉತ್ತಮ ಉದಾಹರಣೆಯಾಗಿದ್ದಾರೆ.

ಅಂಧ ರೈತನ ಸ್ವಚ್ಛ ಭಾರತ ಸಂದೇಶ

ರಾಜಸ್ಥಾನದ ಶೈತಾನ್ ಸಿಂಗ್ ಅವರು ರೈತನಾಗಿದ್ದು, ದೃಷ್ಟಿ ದೋಷ ಹೊಂದಿದ್ದಾರೆ. ಆದರೂ ತಮ್ಮ ಗದ್ದೆಯಲ್ಲಿ ಸೋಲಾರ್ ಪ್ಲಾನ್ಟ್ ಅಳವಡಿಸಿ ಅವರು ಕೃಷಿ ಕಾರ್ಯ ಮಾಡುತ್ತಿದ್ದಾರೆ. ಅಂಧರಿಗಾಗಿ ಇರುವ ಟಾಟಾ ಅಗ್ರಿಕಲ್ಚರ್ ಆಂಡ್ ರೂರಲ್ ಟ್ರೈನಿಂಗ್‌ನಲ್ಲಿ ಕಲಿತ ಇವರು, ಸದ್ಯಾವನ ಮಿಷನ್‌ನಡಿ 2012ರಲ್ಲಿ ಮೋದಿಯನ್ನೂ ಭೇಟಿಯಾಗಿದ್ದಾರೆ.

ದೃಷ್ಟಿ ದೋಷವುಳ್ಳವನಾಗಿ, ಬಯಲು ಶೌಚಕ್ಕೆ ಹೋಗಲು ಪಟ್ಟಿ ಪಡಿಪಾಟಲು ಮತ್ತು ಶೌಚಾಲಯ ನಿರ್ಮಾಣಕ್ಕಾಗಿ ಪಟ್ಟಿ ಕಷ್ಟಗಳನ್ನು ಅವರು ಇತ್ತೀಚೆಗೆ ರೆಕಾರ್ಡ್ ಮಾಡಿ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಕಳುಹಿಸಿಕೊಟ್ಟ ಸ್ವಚ್ಛ ಭಾರತದ ಬಗೆಗಿನ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.

‘ಸ್ವಚ್ಛ ಭಾರತ ಅಭಿಯಾನ ಅತ್ಯುತ್ತಮ ಯೋಜನೆಯಾಗಿದೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಶೌಚಾಲಯ ನಿರ್ಮಾಣ ಮಾಡಲು ಪ್ರೇರಣೆ ಸಿಕ್ಕಿತು. ಅಂಧನಾಗಿ ಬಯಲು ಶೌಚಕ್ಕೆ ಹೋಗಲು ಕಷ್ಟವಾಗುತ್ತಿತ್ತು’ ಎಂದು ಸಂದೇಶವನ್ನು ರೆಕಾರ್ಡ್ ಮಾಡಿ ಅವರು ಪ್ರಧಾನಿಗಳಿಗೆ ಕಳುಹಿಸಿಕೊಟ್ಟಿದ್ದರು.

ಈ ಸಂದೇಶವನ್ನು ಮನ್ ಕೀ ಬಾತ್‌ನಲ್ಲಿ ಫ್ಲೇ ಮಾಡಿದ್ದಾರೆ. ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಇದು ಶೈತಾನ್ ಸಿಂಗ್ ಅತೀವ ಸಂತೋಷ ನೀಡಿದೆ.


ಗೋ ನಂದಾಜಲ - ಮರಣದ ನಂತರವೂ ಗೋವಿನಿಂದ ರೈತನಿಗೆ ಲಾಭ

ಗೋವು ಸಹಜವಾಗಿ ಸತ್ತ ನಂತರ ಅದರ ದೇಹದಿಂದ ಗೋ ನಂದಾಜಲವನ್ನು ತಯಾರಿಸಿ ರೈತರು ಲಕ್ಷಾಂತರ ರೂಪಾಯಿ ಆದಾಯಗಳಿಸಬಹುದಾಗಿದೆ. ಶಿವಮೊಗ್ಗದ ಸಾಗರದಲ್ಲಿ ಸ್ವಯಂ 50ಕ್ಕೂ ಹೆಚ್ಚು ದೇಶೀಯ ತಳಿಯ ಗೋವುಗಳನ್ನು ಪಾಲನೆ ಮಾಡುತ್ತಿರುವ ಕೃಷಿ ವಿಜ್ಞಾನಿ ಎ. ಎಸ್. ಆನಂದ್‌ರವರು ಸತ್ತ ಎಂಟು ವರ್ಷಗಳಿಂದ ಪ್ರಯೋಗ ನಡೆಸಿ ಸತ್ತ ದನಗಳಿಂದ ಗೋ ನಂದಾಜಲ ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ.

ಸತ್ತ ಗೋವಿನ ನಾಲ್ಕು ಪಟ್ಟು ಗೋನಂದಾಜಲ ದ್ರಾವಣವನ್ನು ತಯಾರಿಸಬಹುದಾಗಿದೆ. ಒಂದು ದೊಡ್ಡ ಗೋವಿನ ತೂಕ 250 ಕೆಜಿ ಇರುತ್ತದೆ. ಇದರಿಂದ 900 ಲೀ ನಷ್ಟು ದ್ರಾವಣವನ್ನು ತಯಾರಿಸಬಹುದು. ಈ ಗೋ ನಂದಾಜಲ ದ್ರಾವಣವನ್ನು ಬೆಳವಣಿಗೆ ಪ್ರಚೋದಕವಾಗಿ ಕೃಷಿಯಲ್ಲಿ ಬಳಸಬಹುದಾಗಿದೆ. ರೈತರು ರಾಸಾಯನಿಕ ಪ್ರಚೋದಕಗಳ ಬಳಕೆಯನ್ನು ನಿಲ್ಲಿಸಬಹುದು. ಇಂದು ರಾಸಾಯನಿಕ ಪ್ರಚೋದಕಗಳಿಗೆ ಮಾರುಕಟ್ಟೆಯಲ್ಲಿ ಲೀಟರಿಗೆ 2000 ರೂ.ಗಳಷ್ಟು ಬೆಲೆ ಇದೆ, ಗೋ ನಂದಾಜಲವನ್ನು ಲೀಟರಿಗೆ 500 ರಂತೆ ಮಾರಿದರೂ ರೈತರಿಗೆ ಒಂದು ಸಹಜವಾಗಿ ಸತ್ತ ಗೋವಿನಿಂದ ಲಕ್ಷಾಂತರ ಆದಾಯ ದೊರಕಬಹುದಾಗಿದೆ.

- ಈ ದೇಶ ಜೀವಂತ. ಚೇತನಾಮಯ. ಇದು ಬರಿಯ ಕಲ್ಲು ಮಣ್ಣಿನ ರಾಶಿ ಅಲ್ಲ, ಜಗಜ್ಜನನಿಯ ಮೂರ್ತಿಸ್ವರೂಪ.
- ರಾಷ್ಟ್ರವೇ ನಮ್ಮ ದೇವರು, ರಾಷ್ಟ್ರೀಯತೆಯೇ ನಮ್ಮ ಧರ್ಮ, ರಾಷ್ಟ್ರೀಯತೆಗೆ ಸಾವಿಲ್ಲ. ಯಾವುದೇ ಶಸ್ತ್ರಾಸ್ತ್ರಗಳಿಂದಲೂ ಅದನ್ನು ನಾಶಪಡಿಸಲು ಸಾಧ್ಯವಿಲ್ಲ.

— ಯೋಗಿ ಅರವಿಂದ



ಜಲ ಸಂರಕ್ಷಣೆಗೆ ಗಣೇಶನೇ ನೀಡಿದ ಬಲ

ಜಲಮೂಲ ಸಂರಕ್ಷಣೆ ಕಳಕಳಿ, ಜಾಗೃತಿಗೆ ಮುಂದಾದ ಯುವ ಮನಗಳು, ಉತ್ತಮ ನಿರ್ಧಾರಕ್ಕೆ ಗ್ರಾಮ ಪಂಚಾಯಿತಿ ಸಾಥ್....ಇದು ಪುಟ್ಟ ಹಳ್ಳಿಯಲ್ಲೊಂದು ಕ್ರಾಂತಿಗೆ ಕಾರಣವಾದ ಕಥೆ. ಜೀವ ಜಲ ಸಂರಕ್ಷಣೆಯ ಸಂಕಲ್ಪ ಇಲ್ಲಿ ಸಾಕಾರವಾಗಿದೆ. ಪರಿಸರ ಉಳಿಸಲು ಹಾತೊರೆಯುವ ಮನಗಳಲ್ಲಿ ಮತ್ತಷ್ಟು ಕೆಲಸ ಮಾಡಬೇಕೆಂಬ ಬಲವನ್ನೂ ತುಂಬಿದೆ. ಈ ಗ್ರಾಮಸ್ಥರ ನಿರ್ಧಾರ ಇತರರಿಗೂ ಮಾದರಿಯಾಗಿದೆ.

ಹುನ್ನೂರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪುಟ್ಟ ಗ್ರಾಮ. ಇಲ್ಲಿ ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರಸಕ್ತ ವರ್ಷ ಒಂದು ಪವಾಡವೇ ನಡೆದಿದೆ. ಗೌರಿಗಣೇಶ ಹಬ್ಬದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಕೆರೆಯಲ್ಲಿ ವಿಸರ್ಜಿಸುತ್ತಿದ್ದ ಜನ ಈ ಬಾರಿ ಒಂದೇ ಒಂದು ಮೂರ್ತಿಯನ್ನೂ ಅಲ್ಲಿ ವಿಸರ್ಜಿಸಲಿಲ್ಲ. 25 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯಕ್ಕೆ ಗುಡ್ ಬೈ ಹೇಳಿ ಕೆರೆ ಸಂರಕ್ಷಣೆಗೆ ಗ್ರಾಮಸ್ಥರೇ ಮುಂದಾದರು. ಗ್ರಾಮಸ್ಥರ ಈ ನಿರ್ಧಾರಕ್ಕೆ ನೆರೆಹೊರೆಯವರೂ ಭೇಷ್ ಎಂದರು. ಇದು ಪವಾಡವೂ ಹೌದು, ಕ್ರಾಂತಿಯೂ ಹೌದು.

ಈ ಗ್ರಾಮದ ಜನಸಂಖ್ಯೆ ಅಂದಾಜು 10 ಸಾವಿರ. ಜಮಖಂಡಿ ನಗರದ ಹೆಚ್ಚುವರಿ ಪ್ರದೇಶ ಹಾಗೂ ಪಕ್ಕದ ಕಡಪಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಲ್ಪ ಭಾಗ ಸೇರಿ ಈ ಪ್ರದೇಶದಲ್ಲಿ ಅಂದಾಜು 15 ಸಾವಿರ ಜನ ವಾಸಿಸುತ್ತಾರೆ.

ಇವರೆಲ್ಲ ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸುತ್ತಿದ್ದ ಗಣೇಶ ಮೂರ್ತಿಗಳ ಸಂಖ್ಯೆ ಅಂದಾಜು ಎರಡೂವರೆ ಸಾವಿರ. ಈ ಎಲ್ಲ ಮೂರ್ತಿಗಳನ್ನು ಜಾನುವಾರುಗಳ ದಾಹ ತಣಿಸುತ್ತಿದ್ದ ಗ್ರಾಮದ



ಏಕೈಕ ಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು. ಇದರಿಂದ ನಾಲ್ಕು ಎಕರೆ ವಿಶಾಲವಾದ ಕೆರೆಯಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ನೀರಿನ ಸಂಗ್ರಹ ಕ್ರಮೇಣ ಕಡಿಮೆಯಾಗಿತ್ತು. ಇದರಿಂದ ಅಂತರ್ಜಲಮಟ್ಟ ಕುಸಿದು ಗ್ರಾಮದಲ್ಲಿ ಬೋರ್‌ವೆಲ್‌ಗಳೂ ಬತ್ತಿದ್ದವು.

ಕೆಲವು ವರ್ಷಗಳ ಹಿಂದೆ ಕೆರೆಯ ಹೂಳು ತೆಗೆಸಿ ಸ್ವಚ್ಛಗೊಳಿಸಲಾಗಿದ್ದರೂ ಪ್ರತಿ ವರ್ಷ ಗಣೇಶ ವಿಸರ್ಜನೆ ಮುಂದುವರಿದಿತ್ತು. ಇದರಿಂದ ಹೂಳಿನ ಪ್ರಮಾಣ ಹೆಚ್ಚಾಗುತ್ತಲೇ ಇತ್ತು.

ಗ್ರಾಮದ ಸಮಾಜ ಸೇವಕ, ವಿಕಲಚೇತನ ಬಸಪ್ಪ ಸಾವಳಗಿ ಎಂಬುವರು ಮನೆಯಲ್ಲೇ ಹಾಸಿಗೆ ಮೇಲೆ ಮಲಗಿದ್ದರೂ ಗ್ರಾಮದಲ್ಲಿ ಪಿ.ಒ.ಪಿ ಮೂರ್ತಿ ಮಾರಾಟ ಮಾಡಬಾರದು ಮತ್ತು ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಬಾರದು ಎಂದು ಬೇರೆಯವರ ಸಹಾಯದಿಂದ ಮನವಿ ಬರೆಸಿ ಗ್ರಾಮ ಪಂಚಾಯಿತಿಗೆ ಸಲ್ಲಿಸಿದ್ದರು. ಇದರ ಪರಿಣಾಮ ಸಂಬಂಧಿಸಿದ ಅಧಿಕಾರಿಗಳು ಈ ಬಾರಿ ಪಿ.ಒ.ಪಿ ಮೂರ್ತಿಗಳ ಮಾರಾಟಕ್ಕೆ ಬಹುತೇಕ ಕಡಿವಾಣ ಹಾಕಿ ಕೆರೆ ಸಂರಕ್ಷಣೆಗೂ ಮುಂದಾಗಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮದ ಪರಿಸರ ಪ್ರಿಯ ಯುವಕರು ಕೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜಿಸುವಂತಿಲ್ಲ ಎಂದು ವಾಟ್ಸ್ ಆಪ್, ಫೇಸ್‌ಬುಕ್‌ಗಳ ಜಾಗೃತಿ ಮೂಡಿಸಿದ್ದರು. ಕೆರೆಗೆ ನೀರು ಹರಿಸುವ ಕಾಲುವೆಯನ್ನು ಗ್ರಾಮ ಪಂಚಾಯಿತಿ ಹೊಂಡವಾಗಿ ನಿರ್ಮಿಸಿದ್ದು, ಅಲ್ಲಿಯೇ ವಿಸರ್ಜಿಸಬೇಕು ಎಂಬ ಸಂದೇಶ ರವಾನಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಲಪ್ಪ ಕುಲ್ಲಳ್ಳಿ, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಕೂಡ ಕೆರೆ ಸಂರಕ್ಷಣೆಗೆ ವಿಶೇಷ ಕಾಳಜಿ ವಹಿಸಿದ್ದರು. ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡುವಂತಿಲ್ಲ ಎಂದು ಗ್ರಾಮದಲ್ಲಿ ಡಂಗುರವನ್ನೂ ಸಾರಲಾಗಿತ್ತು. ಇದರಿಂದ ಎಲ್ಲರೂ ಹೊಂಡದಲ್ಲಿ ಮೂರ್ತಿ ವಿಸರ್ಜನೆ ನಿರ್ಧಾರ ಕೈಗೊಂಡಿದ್ದರು. ಆದರೂ ಕೆಲವು ಯುವಕರು ಉತ್ತಮ ಸಂದರ್ಭದಲ್ಲಿ ಕೆರೆಯ ಕಾವಲು ಕಾಯ್ದರು. ಇದರ ಪರಿಣಾಮ ಕೆರೆಯಲ್ಲಿ ಒಂದೇ ಒಂದು ಗಣಪತಿ ಕೂಡ ವಿಸರ್ಜನೆಯಾಗಲಿಲ್ಲ.

ಗ್ರಾಮದಿಂದ ಮೂರು ಕಿ.ಮೀ. ದೂರದಲ್ಲಿರುವ ಜಮಖಂಡಿ ನಗರದ ಲಕ್ಕನ ಕೆರೆ ಬಳಿಯ ಜನತೆ ಕೆಲವು ವರ್ಷಗಳ ಹಿಂದೆಯೇ ಕೆರೆಯಲ್ಲಿ ಮೂರ್ತಿ ವಿಸರ್ಜನೆ ಮಾಡುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದು ಹುನ್ನೂರು ಗ್ರಾಮದ ಪರಿಸರ ಪ್ರೇಮಿಗಳ ಮೇಲೆ ಪ್ರಭಾವ ಬೀರಿತ್ತು. ಆ ಕಳಕಳಿಯೇ ನಮ್ಮೂರ ಕೆರೆ ಸಂರಕ್ಷಣೆಗೂ ಕಾರಣವಾಯಿತು ಎಂದು ಗ್ರಾಮದ ಹಿರಿಯರು ಸಂತಸದಿಂದ ಹೇಳುತ್ತಿದ್ದಾರೆ.

ಪರಿಸರ ಸಂರಕ್ಷಣೆಯ ಇಂಥ ನಿರ್ಧಾರಗಳು ನಿರ್ಮಿಷ್ಟವಾಗಿ ಸಾಕಾರಗೊಳ್ಳಲು ಗಣೇಶನ ಅನುಗ್ರಹವೂ ಇದೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ?

(ಚಿತ್ರ-ವರದಿ: ಸಚಿನ್ ದೇಸಾಯಿ, ಬಾಗಲಕೋಟೆ)

1 ನೇ ಪುಟದಿಂದ >>>

ಗಾಂಧೀಜಿಯವರು 1934ರಲ್ಲಿ ವಾರ್ಧಾದ ಸಂಘದ ಶಿಬಿರಕ್ಕೆ ಭೇಟಿ ನೀಡಿ, ಅಲ್ಲಿ ಅಸ್ಪೃಶ್ಯತೆ ಇಲ್ಲದಿದ್ದುದನ್ನು ಕಂಡು ಅಚ್ಚರಿಪಟ್ಟು ಕೊಂಡಿದ್ದರು. ಸತ್ಯಾಗ್ರಹ ಹಾಗೂ ಸಾಮಾನ್ಯರಲ್ಲೂ ದೇಶಭಕ್ತಿ ಮೂಡಿಸುವ ಕಾರ್ಯ ಇವೆರಡನ್ನೂ ಗಾಂಧಿಯವರು ಜೀವನದಲ್ಲಿ ನಿರಂತರವಾಗಿ ಮಾಡಿಕೊಂಡು ಬಂದವರು.

ಭಾರತೀಯ ಚಿಂತನೆಯಾಧರಿತ ಅರ್ಥವ್ಯವಸ್ಥೆ

ಜೀವನವನ್ನು ಸಮಗ್ರವಾಗಿ ನೋಡುತ್ತಾ, ವ್ಯಕ್ತಿ ಹಾಗೂ ಸಮಾಜದ ಸರ್ವಾಂಗೀಣ ಉನ್ನತಿಯನ್ನು ಸಮನಾಗಿಯೇ ಕಾಣುತ್ತಾ, ಸರ್ವರ ಉದಯ ಅವರು ಕಂಡ ಕನಸಾಗಿತ್ತು. ಪಾಶ್ಚಾತ್ಯರ 'ಬಹುಜನ ಹಿತಾಯ ಬಹುಜನ ಸುಖಾಯ' (Greatest good of the greatest majority) ಎಂಬ ವ್ಯಾಖ್ಯಾನವನ್ನು ಒಪ್ಪದ ಗಾಂಧೀಜಿ ದೇಶದ ಸಮಸ್ತ ಜನರೂ ವಿಕಾಸ ಹೊಂದಬೇಕು ಎಂಬ ಆಕಾಂಕ್ಷೆ ಹೊಂದಿದವರಾಗಿದ್ದರು. ಬಹುಜನರ ಸುಖಕ್ಕಾಗಿ ನಮ್ಮ ಆಭಿವೃದ್ಧಿಯೋಜನೆಗಳು ರೂಪುಗೊಂಡರೆ ಉಳಿದ ಸಣ್ಣ ಸಂಖ್ಯೆಯ ಜನರ ಪಾಡೇನು? ಬಹುಪಾಲು ಜನರಿಗೋಸ್ಕರ ಅವರು ವಂಚಿತರಾಗಬಾರದು. ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಏಳಿಗೆಯ ಬಗ್ಗೆ ಚಿಂತನೆ ಅಗತ್ಯ ಎಂಬುದು ಅವರ ಪ್ರತಿಪಾದನೆಯಾಗಿತ್ತು.

ವ್ಯಕ್ತಿಕೇಂದ್ರಿತವಾದ ಪಶ್ಚಿಮದ ಅರ್ಥವ್ಯವಸ್ಥೆ ನಮಗೆ ಸರಿಹೊಂದುವುದಿಲ್ಲ. ಶುದ್ಧ ದೇಶೀಯ ಚಿಂತನೆಗಳಿಂದಲೇ ನಮ್ಮ ಅರ್ಥವ್ಯವಸ್ಥೆಯನ್ನು ಕಟ್ಟಬೇಕು ಎಂದು ಗಾಂಧೀಜಿ ಅಭಿಪ್ರಾಯಪಟ್ಟಿದ್ದರು. ದೇವದತ್ತವಾದ ನೀರು, ಗಾಳಿಯಂತೆ ಎಲ್ಲಾ ಸಂಪನ್ಮೂಲಗಳು ಎಲ್ಲಾ ವರ್ಗದ ಜನರಿಗೂ ಸಿಗುವಂತಾಗಬೇಕು.

ಪ್ರಾಕೃತಿಕ ಸಂಪನ್ಮೂಲಗಳನ್ನು ಪೋಲು ಮಾಡದೇ, ಎಲ್ಲದಕ್ಕೂ ಯಂತ್ರಗಳ ಮೊರೆ ಹೋಗದೇ, ನಮ್ಮ ಜನರೇ ಎಲ್ಲವನ್ನೂ ತಯಾರಿಸುವವರಾಗಬೇಕು ಹಾಗೂ ಪ್ರತಿ ಗ್ರಾಮವೂ ತಮಗೆ ಬೇಕಾದ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳುವ ಮೂಲಕ ಸ್ವಾವಲಂಬಿಯಾಗಬೇಕು ಎಂಬುದು ಅವರ ಆಶಯವಾಗಿತ್ತು. ನಮಗೆ ಬೇಕಾಗಿರುವುದು Mass production ಅಲ್ಲ, Production by masses ಎಂಬುದನ್ನು ಅವರು ಸರಿಯಾಗಿ ಗುರುತಿಸಿದ್ದರು. ಇಂದು ಉದ್ಯೋಗರಹಿತ ಅಭಿವೃದ್ಧಿಯಿಂದಾಗಿ, ಅತಿಯಾದ ಯಾಂತ್ರೀಕರಣದಿಂದಾಗಿ ಆಗುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ನಾವು ನೋಡುತ್ತಿದ್ದೇವೆ.

ಶಿಕ್ಷಣದಲ್ಲಿ ನೈತಿಕತೆ

ಎಲ್ಲರಿಗೂ ಏಳು ವರ್ಷಗಳ ಮೂಲಭೂತ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣದ ಅಗತ್ಯವಿದೆಯೆಂದೂ ನಂಬಿದ್ದರು. ಅಲ್ಲದೇ ಮಾತೃಭಾಷೆಯಲ್ಲಿಯೇ ಶಿಕ್ಷಣವಾಗಬೇಕೆಂದು ಕನಸು ಕಂಡಿದ್ದರು ಅವರ ವ್ಯಾಖ್ಯೆಯಲ್ಲಿ ಶಿಕ್ಷಣವೆಂಬುದು ವ್ಯಕ್ತಿಯಲ್ಲಿರುವ ಅತ್ಯುತ್ತಮವಾದದ್ದನ್ನು ಹೊರತೆಗೆಯುವುದೇ ಹೊರತು ಬೇರೇನೂ ಅಲ್ಲ. ಮೂಲಶಿಕ್ಷಣದ ಜೊತೆಗೆ ಯಾವುದಾದರೂ ಒಂದು ವೃತ್ತಿಯನ್ನೂ ಹೇಳಿಕೊಡಬೇಕು ಎಂಬುದು ಅವರ ನಿಲುವಾಗಿತ್ತು. ಇಂದಿನ ಬಾಯಿಪಾಠ ಮಾಡಿ ಗಿಳಿಯಂತೆ ಎಲ್ಲವನ್ನೂ ಒಪ್ಪಿಸುವ, ಮಣಗಟ್ಟಲೆ ಭಾರದ ಚೀಲ ಹೊರುವ ಮಕ್ಕಳನ್ನು ನೋಡಿದಾಗ, ಶಿಕ್ಷಣ ಪಡೆದೂ ನಿರುದ್ಯೋಗಿಗಳಾಗಿರುವ ಯುವಕರನ್ನು ನೋಡಿದಾಗ ಗಾಂಧಿಯವರ ಈ ಚಿಂತನೆ ಇಂದಿಗೂ ಎಷ್ಟು ಪ್ರಸ್ತುತ ಎಂಬುದು ನಮಗೆ ಸ್ಪಷ್ಟವಾಗುತ್ತದೆ.